



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂಬ್ರ 8580/ಲೆಗ್. ಎ1/2015/ಕಾನೂನು. ತಿರುವನಂತಪುರಂ, 2015 ಆಗಸ್ಟ್, 7,
1190 ಕರ್ಕಾಟಕ 22/
1937 ಶ್ರಾವಣ 16.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ಅವಗಾಹನೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದಂತಹ ಮಸೂದೆಗೆ 2015 ಆಗಸ್ಟ್ 7ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಎಸ್. ಕುಮಾರಿ ಸುಧಾ,

ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ.

2015ರ 15ನೇ ಅಧಿನಿಯಮ

2015ರ ಕೇರಳ ಸರಕಾರಿ ಖಾತರಿಗಳ ಗರಿಷ್ಠ ಪರಿಮಿತಿ (ತಿದ್ದುಪಡಿ) ಅಧಿನಿಯಮ

2003ರ ಕೇರಳ ಸರಕಾರಿ ಖಾತರಿಗಳ ಗರಿಷ್ಠ ಪರಿಮಿತಿ ಅಧಿನಿಯಮವನ್ನು ತಿದ್ದುಪಡಿ ಮಾಡುವುದಕ್ಕಿರುವ

ಒಂದು

ಅಧಿನಿಯಮ

ಪೀಠಿಕೆ.—2003ರ ಕೇರಳ ಸರಕಾರಿ ಖಾತರಿಗಳ ಗರಿಷ್ಠ ಪರಿಮಿತಿ ಅಧಿನಿಯಮ (2003ರ 30)ವನ್ನು ಇನ್ನು ಮುಂದಿನ ಅಗತ್ಯಗಳಿಗಾಗಿ ತಿದ್ದುಪಡಿವಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2015ರ ಕೇರಳ ಸರಕಾರಿ ಖಾತರಿಗಳ ಗರಿಷ್ಠ ಪರಿಮಿತಿ (ತಿದ್ದುಪಡಿ) ಅಧಿನಿಯಮ ಎಂದು ಕರೆಯಬಹುದು.

(2) ಇದು ಕೂಡಲೇ ಜಾರಿಗೆ ಬರುವುದು.

2. 3ನೇ ವಿಭಾಗದ ತಿದ್ದುಪಡಿ.—2003ರ ಕೇರಳ ಸರಕಾರಿ ಖಾತರಿಗಳ ಗರಿಷ್ಠ ಪರಿಮಿತಿ ಅಧಿನಿಯಮ (2003ರ 30)ದ 3ನೇ ವಿಭಾಗದಲ್ಲಿ “ಹದಿನಾಲ್ಕು ಸಾವಿರ ಕೋಟಿ ರೂಪಾಯಿಗಳು” ಎಂಬ ಪದಗಳಿಗೆ ಬದಲು “ಇಪ್ಪತ್ತೊಂದು ಸಾವಿರ ಕೋಟಿ ರೂಪಾಯಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.